

ಕಂಬಾರರ ‘ಸಿರಿಸಂಪಿಗ್’ ನಾಟಕದಲ್ಲಿ ಶ್ರೀ ಸಂವೇದನೆ

ಆರತಿ ಎಸ್.

ಸಂಶೋಧನಾ ವಿದ್ಯಾರ್ಥಿನಿ
ಕನ್ನಡ ವಿಶ್ವವಿದ್ಯಾಲಯ
ವಿಸ್ತಾರಣ ಕೇಂದ್ರ ದೇವದುರ್ಗ.

Article Link: <https://aksharasurya.com/2024/02/arthi-s.php>

ABSTRACT:

ಕನ್ನಡದ ಸೆಲಕ್ಕೆ ಆಧುನಿಕ ಜನಪದ ನಾಟಕಗಳನ್ನು ಮೊದಲು ನೀಡಿದವರು ಜೆಂಡ್ರೇವಿರ ಕಂಬಾರರು. ಆಧುನಿಕ ಸಂವೇದನೆಯನ್ನು ಜನಪದದ ಮಾದರಿಯಲ್ಲಿ ಅಭಿವೃತ್ತಿಸುವ ಪ್ರಯತ್ನವನ್ನು ಮಾಡಿದರು. ಪದ್ಯಗಳಲ್ಲಿ ಗದ್ಯ, ಗದ್ಯದಲ್ಲಿ ಪದ್ಯ ಇದು ಕಂಬಾರರ ಶೈಲಿಯಾಗಿದೆ. ಜಾನಪದ ಅವರ ಸಾಹಿತ್ಯದ ಉಸಿರು ಹಾಗೂ ಮಿಡಿತಾಗಿದೆ. ಹಾಗಾಗಿ ಕಂಬಾರರ ನಾಟಕಗಳು ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಹೊಸ ದೃಷ್ಟಿಕೋನಗಳನ್ನು ಕಲ್ಪನೆಗಳನ್ನು ಮತ್ತು ವಿನ್ಯಾಸಗಳನ್ನು ನಿರ್ಮಿಸಿದೆ. ಇದಕ್ಕೆ ತಕ್ಷ ಉದಾಹರಣೆಯೆಂದರೆ 1989ರಲ್ಲಿ ಪ್ರಕಟವಾದ ‘ಸಿರಿಸಂಪಿಗ್’ ನಾಟಕವಾಗಿದೆ.

‘ಸಿರಿಸಂಪಿಗ್’ ನಾಟಕಕ್ಕೆ ಎ.ಕೆ.ರಾಮಾನುಜನಾರವರು ಹೇಳಿದ ಒಂದು ಜಾನಪದ ಕಥೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಹಾಗೆಯೇ ಇದೆ ಕಥೆ ಗಿರಿಶ್ ಕಾನಾರಾಡರ ‘ನಾಗಮಂಡಲ’ ನಾಟಕ ರಚನೆಗೂ ಕಾರಣವಾಗಿದೆ. ಆ ಕಥೆಯು ಹೀಗಿದೆ: “ಯಾವ ಹೆಣ್ಣನ್ನು ಸಂತರುಹಿಡಿಂದ ನೋಡುವ ಒಬ್ಬ ರಾಜಕುಮಾರ ತನ್ನ ದೇಹವನ್ನು ಏರಡಾಗಿ ಸೀಳಿಕೊಂಡು, ಒಂದು ಅರ್ಥವನ್ನು ಹೆಣ್ಣಿಸಿ, ಅವಳನ್ನು ಮದುವೆಯಾಗಿ ಒಂದು ನಿರ್ಜನವಾದ ಕಾಡಿನ ಅರಮನೆಯಲ್ಲಿ ಸರೆಯಿಷ್ಟಿರುತ್ತಾನೆ. ಅಲ್ಲಿ ಆಕಸ್ಯಾತ್ಮಾಗಿ ಬಂದು ಒಬ್ಬ ಮಾಟಗಾರ ಅವಳನ್ನು ಕಂಡು ಮೋಹಿಸಿ, ರಾಜಕುಮಾರನಿಗೆ ಗೊತ್ತಿಲ್ಲದಂತೆ ಅವಳನ್ನು ಕೊಡುತ್ತಾನೆ. ರಾಜಕುಮಾರನಿಗೆ ಗೊತ್ತಾದಾಗ ಮಾಟಗಾರ ಹಾವಾಗಿ ಬಜ್ಜಲ ಹರಿಯ ಮೂಲಕ ಪಾರಾಗುತ್ತಾನೆ. ಹಾಗೆ ಪಾರಾಗುವಾಗ ಹಾವಿನ ಅರ್ಥ ದೇಹ ರಾಜಕುಮಾರನ ಕತ್ತಿಯಿಂದ ತುಂಡಾಗುತ್ತದೆ. ಹಾವಿನ ಪ್ರೇರಣಿ ಆ ಅರ್ಥವನ್ನೇ ಸುಷ್ಟು ಬೂದಿಯನ್ನು ತಾಯಿತದಲ್ಲಿ ತುಂಬಿ ತೋಳಿಗೆ ಕಟ್ಟಿಕೊಳ್ಳುತ್ತಾಗೆ.” ಗಂಡು ಹೆಣ್ಣಗಳ ಪರಸ್ಪರ ಸಂಬಂಧ, ಜೀವ ಆತ್ಮಗಳ ಸಮಸ್ಯೆ, ಸಮಸ್ಯೆಗಳಿಂದ ಅತೀತವಾದ ದೃಷ್ಟಿ, ಸಮಸ್ಯೆಯಲ್ಲಿ ಸಿಲುಕಿರುವ ಮಾನವ, ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಇಲ್ಲಿ ನಾಟಕೀಯ ಜಿಜ್ಞಾಸೆಗೆ ಗುರಿಯಾಗುತ್ತವೆ. ಜೀವ ಮತ್ತು ಆತ್ಮಗಳ ನಡುವಿನ ಘರ್ಘಣೆಯು ಕಂಬಾರರ ಕವಿತೆಗಳಲ್ಲಿ ಮುಖ್ಯ ಆಶಯವಾಗಿದೆ. ಇಂತಹ ಅಶಯಕ್ಕೆ ಗಟನೆಯನ್ನು ‘ಸಿರಿಸಂಪಿಗ್’ ನಾಟಕ ನಿರ್ಮಿಸಿದೆ. ಶಿವನಾಗದೇವ

ಈ ನಾಟಕದ ನಾಯಕ. ನಾಟಕದ ಶುರುವಿನಲ್ಲಿ ಇವನಿಗೆ ಮದುವೆಯಾಗಲು ಮನಸ್ಸಿರುವುದಿಲ್ಲ ಆದರೆ ಚಿಕ್ಕ ವಯಸ್ಸಿಗೆ ಪತಿಯನ್ನು ಕಳೆದುಕೊಂಡು ಮಗನನ್ನು ಮತ್ತು ರಾಜ್ಯಭಾರವನ್ನು ಅನೇಕ ಕಷ್ಟಗಳ ನಡುವೆ ಸಂಬಾಳಿಸಿದ ತಾಯಿಯ ಮಾತಿಗೆ ಕಟ್ಟುಬಿಡ್ಡ ಮದುವೆಯಾಗಲು ಸಿಧ್ಧನಾಗುತ್ತಾನೆ. ಇದಕ್ಕೂ ಮೊದಲು ಕೊರತೆಯಿಲ್ಲದ ಹೆಣ್ಣನ್ನು ಹುಡುಪುವ ಹುಟ್ಟು ಸಾಹಸದಲ್ಲಿರುತ್ತಾನೆ. ಒಂದು ದಿನ ನಿದ್ರಾಪರವಶ ಅವಸ್ಥೆಯಲ್ಲಿ ದೀಪದ ಮೋಲ್ಲೆ ರೂಪದ ಹೆಣ್ಣನ್ನು ನೋಡಿ ಮನಸೋತು ಆಕೆಯನ್ನು ಪಡೆಯಬೇಕೆಂಬ ಹಂಬಲ ಉಂಟಾಗುತ್ತದೆ. ತಾಯಿ ಎಷ್ಟೇ ಹೆಣ್ಣಗಳನ್ನು ತೋರಿಸಿದರೂ ಒಂದಿಳ್ಳಿಂದು ಕಾರಣ ಹೇಳಿ ನಿರಾಕರಿಸುತ್ತಿದ್ದ ಶಿವನಾಗದೇವನಿಗೆ ನಿದ್ರಾವಸ್ಥೆಯಲ್ಲಿ ತನೆಗಳಿಗೆ ಬ್ರಹ್ಮಾದ ದೀಪದ ಮೋಲ್ಲೆ ಕೊರತೆಯಿಲ್ಲದ ಪರಿಪೂರ್ಣ ಹೆಣ್ಣಾಗಿ ಕಾಣಲ್ಪಡೆ. ಅವಳನ್ನು ತನ್ನ ದೇಹದಿಂದ ಹೊರತೆಗೆದು ವಿವಾಹವಾಗುವ ನಿಟ್ಟನಲ್ಲಿ ತಾಯಿಯನ್ನು ಹುದ್ದಿಗಳಿಂದ ಬಿಟ್ಟಿರಿಸಿ ವಿವಾಹವಾಗುವ ನಿಟ್ಟನಲ್ಲಿ ತಾಯಿಯನ್ನು ಹುಡುಪಿಸಿದರೂ ಹುಟ್ಟಿರುತ್ತಾನೆ. ಇದನ್ನು ದೇಹವನ್ನು ವರದು ತುಂಡುಗಳಾಗಿ ಕತ್ತರಿಸಿ ವರದು ಮಡಕೆಗಳಲ್ಲಿ ತುಂಬಿಸಿ, ಹೊವಿನಲ್ಲಿ ಹೊಳಿಸಿ, ಹುಟ್ಟಿರುತ್ತಾನೆ. ಇದನ್ನು ದೀಪದ ಒಂದಿಳ್ಳಿಂದ ತಾನು, ಮತ್ತೊಂದಿಳ್ಳಿಂದ ದೀಪದ ಮೋಲ್ಲೆ ಬರುತ್ತಾಳೆ ಎಂದು ಹೇಳುತ್ತಾನೆ. ಇವನ ಮಚ್ಚಾಟಕ್ಕೆ ಹೆದರಿದರು ದ್ಯುವ ಸಾಕ್ಷಿಯ ಆಂತರಿಕ ಕಾರಣದಿಂದ ಎಲ್ಲರೂ ಒಪ್ಪುತ್ತಾರೆ. ಆದರೆ ಒಂದು ಮಡಕೆಯಿಂದ ಶಿವನಾಗದೇವ ಬಂದರೆ ಮತ್ತೊಂದರಿಂದ ಕಾಳಿಂಗ ಸರ್ವ ಬರುತ್ತದೆ. ಇಲ್ಲಿ ಒಂದೇ ದೇಹದ ವರದು ನೆಲೆಗಳನ್ನು ಈ ಪ್ರತೀಕ ಪ್ರತಿನಿಧಿಸುತ್ತದೆ. ನಾಯಕ ಭಾರುಕ ದೀಪದ ಮೋಲ್ಲೆಯನ್ನು ಕನಸುತ್ತಾ ರಾಜಕುಮಾರಿ ಸಿರಿಸಂಬಿಗೆಯನ್ನು ಮದುವೆಯಾಗುತ್ತಾನೆ. ಒಂದು ದೀಪದ ಮೋಲ್ಲೆ ಇಲ್ಲ ದೇವಿ ಎಂದು ಹೊರಟು ಹೊಗುವನು. ಆದರೆ ಸಿರಿಸಂಬಿಗೆಗೆ ತನ್ನ ಪತಿಯ ವರ್ತನೆ ಕಗ್ಗಂಟಾಗುತ್ತದೆ. ದಾಂಪತ್ಯದ ಸುಖ ಸಂತೋಷಗಳಾವು ದೊರೆಯದೆ ಎಲ್ಲ ದುಖಿಃವನ್ನು ತನ್ನಲ್ಲೇ ಅಡಗಿಸಿಕೊಂಡು ದಿನಕಳೆಯುತ್ತಾಳೆ. ಇಂತಹ ಪಡಿಸಿರುವ ಅಂಶಗಳನ್ನು ಅನಾವರಣಗೊಳಿಸುವ ಉದ್ದೇಶ ಈ ಲೇಖನದ್ದಾಗಿದೆ.

KEY WORDS:

ಶಿವನಾಗ, ನಾಗದಿವ್ಯ, ಹುಟ್ಟಿರುತ್ತಾನೆ, ರಾಜಕುಮಾರ, ಏಕಪತಿ ಸಂಬಂಧ, ದೀಪದ ಮೋಲ್ಲೆ.

ಶಿವನಾಗ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ಸಂಪಿಗೆಯನ್ನು ವಿವಾಹವಾದರೂ ತನ್ನ ಕನಸಿನ ಕನ್ಸೆ ದೀಪದ ಮೋಲ್ಲೆಯನ್ನು ಹೆಂಡತಿಯ ಕಣ್ಣಲ್ಲಿ ಕಾಣಲು ಹವಣಿಸಿ ತಾನು ಬಯಸಿದ ಹೆಣ್ಣ ಅವಳಲ್ಲ ಎಂದು ‘ನಿನ್ನ ಕಣ್ಣಲ್ಲಿ ದೀಪದ ಮೋಲ್ಲೆ ಇಲ್ಲ ದೇವಿ’ ಎಂದು ಹೊರಟು ಹೊಗುವನು. ಆದರೆ ಸಿರಿಸಂಬಿಗೆಗೆ ತನ್ನ ಪತಿಯ ವರ್ತನೆ ಕಗ್ಗಂಟಾಗುತ್ತದೆ. ದಾಂಪತ್ಯದ ಸುಖ ಸಂತೋಷಗಳಾವು ದೊರೆಯದೆ ಎಲ್ಲ ದುಖಿಃವನ್ನು ತನ್ನಲ್ಲೇ ಅಡಗಿಸಿಕೊಂಡು ದಿನಕಳೆಯುತ್ತಾಳೆ. ಇಂತಹ

ಸಂದರ್ಭದಲ್ಲಿ ಪರಮರುಷನೊಬ್ಬ ಈಕೆಯನ್ನು ಹಿಂಬಾಲಿಸಿ ಬಂದಾಗ ಅವನನ್ನು ಬ್ಯಾಥ ನ್ಯಾಯ ನೀತಿಯ ಬಗ್ಗೆ ಮಾತನಾಡಿ ದೂರ ಮಾಡಲು ಪ್ರಯೋಜಿಸುತ್ತಾಳೆ. ಆದರೆ ಆತ ಶಿವನಾಗನ ದೇಹದ ಮತ್ತೊಂದು ತುಂಜೆ ಆಗಿರುತ್ತಾನೆ. ಅವನೇ ಕಾಳಿಂಗ. ಆ ಕಾರಣದಿಂದ ಅವಳಿಗೆ ಅವನ ಸೆಳೆತ ಉಂಟಾಗುತ್ತದೆ. ಆದರೂ ತಾನು ಮತ್ತೊಬ್ಬನ ಪ್ರತಿ ಎಂಬ ಎಚ್ಚರದಿಂದ ಕಾಳಿಂಗನಿಂದ ದೂರವೇ ಉಳಿಯಲು ಪ್ರಯೋಜಿಸುತ್ತಾಳೆ. ಆದರೂ ಅವನು ಬೆನ್ನುಬಿಡದೆ ಕಾಡಲು ಶುರುಮಾಡಿದಾಗ ರಾಜಮಾತೆಯನ್ನು ಕರೆಯುವಳು. ಆಗ ಕಾಳಿಂಗ ಶಿವನಾಗದೇವನ ರೂಪ ತಾಳಿ ರಾಜಮಾತೆಯ ಬಳಿ ಮಾತನಾಡುವನು. ಅವನು ತನ್ನ ಮಗನೇ ಎಂದು ನಂಬಿ ಇವರಿಬ್ಬರೂ ಏಕಾಂತದಲ್ಲಿರುವರೆಂದು ಭಾವಿಸಿ ರಾಜಮಾತೆ ಹೊರನಡಿಯವರು. ಆದರೆ ಈ ಘಟನೆಯಿಂದ ಆಶ್ಚರ್ಯಚಕ್ಕಿತಳಾದ ಸಂಪಿಗೆ ತನ್ನ ದಾಂಪತ್ಯದಲ್ಲಿರುವ ಹೊರತೆಗಳು ಕಾಣಲು ಕಾಳಿಂಗ ಪರಮರುಷನೆಂಬ ಅರಿವಿದ್ದೂ ಅವನೊಂದಿಗೆ ಎಲ್ಲ ಸುಖಿವನ್ನು ಅನುಭವಿಸುತ್ತಾಳೆ, ಗಭರ್ಧರಿಸುತ್ತಾಳೆ. ಈ ವಿಷಯವನ್ನು ತಿಳಿದ ಶಿವನಾಗದೇವ ಸಂಶಯಗೊಂಡು ಅವಳ ಪಾತಿವ್ಯವನ್ನು ಪರೀಕ್ಷೆಸಲು ರಾಜಮಾತೆಗೆ ಹೇಳುವನು. ನಂತರ ರಾಜಮಾತೆ, ಹಿರಿಯರು, ಶಿವನಾಗ ಮುಂತಾದವರ ಸಮೃದ್ಧಿದಲ್ಲಿ ನಾಗದೇವಾಲಯದಲ್ಲಿ ‘ನಾಗದಿವ್ಯ’ ಮಾಡಿ ತಾನು ಪರಿಶುದ್ಧಳೆಂದು ತೋರಿಸುತ್ತಾಳೇ. ನಾಗದಿವ್ಯ ಮಾಡುವ ವೇಳೆ ಸಿರಿಸಂಪಿಗೆಯು “ಅಗೋ ನಾಗಲಿಂಗನ ಮೇಲೆ ಹರಿದಾಡೊ ಹಾವಿದೆಯಲ್ಲ ಅದನ್ನು ನನ್ನ ಮೈಮೇಲೆ ಹಾಕಿಕೊಳ್ಳುತ್ತೇನೆ, ನಾನು ಪರಿಶುದ್ಧಳೇ ಆಗಿದ್ದರೆ ಅದು ಕಚ್ಚದೆ ಮೈಮೇಲೆ ಹರಿದು ಸರಿದು ಹೋಗುತ್ತದೆ. ಅದಿಲ್ಲವಾದರೆ ಕಚ್ಚಿ ವಿಷವಾಗುತ್ತದೆ. ಈ ದಿವ್ಯದಲ್ಲಿ ಸತ್ಯ ಪರೀಕ್ಷೆಯೂ ಇದೆ, ಶಿಕ್ಷಯೂ ಇದೆಯಾಗಿ ಒಟ್ಟಿಗೆಯೋ?” ಎಂದು ಕೇಳುವಳು. ಹಾವು ಕಚ್ಚದೆ ಹರಿದಾಡಿ ಹೋರಟು ಹೋದಾಗ ಸಂಪಿಗೆ ಪರಿಶುದ್ಧಳೆಂದು ಸಾಬಿತಾಗುವಳು. ಆದರೆ ಶಿವನಾಗದೇವ ಮಾತ್ರ ಗಭರ್ಧಕ್ಕೆ ತಾನು ಕಾರಣನಲ್ಲಿದ್ದರೂ ಇದು ಹೇಗೆ ಸಾಧ್ಯವೆಂದು ಅರ್ಥವಾಗದೆ ಬೆರಗಾಗುವನು.

ನಂತರ ಸಂಪಿಗೆ ಗಂಡುಮನುವಿಗೆ ಜನ್ಮನೀಡುತ್ತಾಳೆ. ಒಮ್ಮೆ ಕಾಳಿಂಗ ಮನುವನ್ನು ನೋಡಲು ಬರುತ್ತಾನೆ. ಆಗ ಸಿರಿಸಂಪಿಗೆ ಬೇಗ ಹೊರಡುವಂತೆ ಹೇಳಿ ತನ್ನ ಜವಾಬ್ದಾರಿಗಳ ಎಚ್ಚರವನ್ನು ತಿಳಿಸುತ್ತಾಳೆ. ಆದರೆ ಶಿವನಾಗ ಸತ್ಯವನ್ನು ಪರಿಶೋಧಿಸಲೇಬೇಕು ಎಂಬ ಹತದಿಂದ ಅರಮನೆಯ ಸುತ್ತಲೂ ಸೈನಿಕರನ್ನು ನಿಲ್ಲಿಸಿ ಅಂತಃಮರದ ಬಾಗಿಲು ತೆಗೆಯುವಂತೆ ಹೇಳುತ್ತಾನೆ. ಇದನ್ನು ತಿಳಿದ ಸಂಪಿಗೆ ಕಾಳಿಂಗನಿಗೆ ಬಚ್ಚಲು ಹರಿಯ ಮೂಲಕ ತಪ್ಪಿಸಿಕೊ ಎಂದು ಹೇಳಿ ಬಾಗಿಲು ತೆರೆಯುವಳು. ಕಾಳಿಂಗ ಹಾವಾಗಿ ಹೋದದ್ದು ಶಿವನಾಗನಿಗೆ ತಿಳಿದು

ಸಂಪಿಗೆಯನ್ನು ಆ ಹಾವು ನಿನ್ನ ತ್ರಿಯಕರನಲ್ಲವೇ ಎಂದು ಪ್ರಶ್ನಿಸುವನು. ಸಂಪಿಗೆ ಹೆದರದೆ ಹೊದು ಎಂದು ಒಪ್ಪಿಕೊಳ್ಳುವಜು. ಹಾಗೆಯೇ ನಾಗದೇವ ನೀನು ಮಾಡಿದ್ದು ಅನೀತಿ ಎಂದಾಗ ಅದನ್ನೂ ಒಪ್ಪಿಕೊಂಡು “ಅದು ನಿಮ್ಮ ದುರ್ದ್ರೋವ. ನನ್ನ ಅನೀತಿ ನೀವು ದೇಹ ಮರೆತು ದೇವರು ಬೇಕೆಂದು ಹಂಬಲಿಸಿದಾಗಲೇ ಶುರುವಾಯ್ದು ಪ್ರಭು. ನೀವು ಹಾಸಿಗೆಯಿಂದ ಸರಿದು ಹೋದಿರಿ. ಮಲಗಿ ಜಂತಿ ಎಣಿಸುತ್ತೆ ನಿಟ್ಟಿಸಿರು ಬಿಡುತ್ತಿದ್ದ ನನಗೆ ನೀವು ಸರಿದು ಹೋದದ್ದು ಗೊತ್ತಾಗಲೇ ಇಲ್ಲ. ನಿಮ್ಮನ್ನು ಹುಡುಕಿದೆ; ಅರಮನೆಯಲ್ಲಿ, ಉದ್ದಾನವನದಲ್ಲಿ, ನೀವಾಡಿದ ಮಾತಿನಲ್ಲಿ-ಎಲ್ಲಿ ಹುಡುಕಿದರೂ ನೀವು ಸಿಕ್ಕಲಿಲ್ಲ. ಕೊನೆಗೆ ನೀವು ಸರೋವರದಲ್ಲಿ ಬೋಗಸೆಯಲ್ಲಿ ನೀರು ಹಿಡಿದು ದೇವರ ದರ್ಶನ ಮಾಡಿಕೊಳ್ಳುತ್ತಿದ್ದೇರೆಂದು ತಿಳಿಯಲು. ನಾನೂ ಬೋಗಸೆಯಲ್ಲಿ ನೀರು ಹಿಡಿದೆ. ನನ್ನ ಬೋಗಸೆಯಲ್ಲೂ ಒಬ್ಬ ದೇವರಿದ್ದ. ಆದರೆ ಅವನು ನಿಮ್ಮ ಬೋಗಸೆಯಲ್ಲಿರೋ ದೇವರಾಗಿರಲಿಲ್ಲ. ತಪ್ಪೇ?”³ ಎಂದು ಪ್ರಶ್ನಿಸುತ್ತಾಳೆ.

ಶಿವನಾಗದೇವ ಸಿರಿಸಂಪಿಗೆ ಮಾಡಿದ ಅನೀತಿಗೇನು ಶೀಕ್ಕೆ ಇದೆ ಗೊತ್ತೆ ಎಂದಾಗ ಅವಳು “ನಾನಾಗಲೇ ಅರ್ಥ ವಿಧವೇ. ಸದಾ ಅರ್ಥ ವಿಧವೆಯಾಗಿರುವ ದುಃಖ ನಿಮಗೆ ತಿಳಿಯಿದು ಪ್ರಭು! ನೀವು ಸೀಳಿಕೊಂಡಾಗ ನನ್ನನ್ನೂ ಸೀಳಿಬಿಟ್ಟಿರಿ. ನೀವೆಂದುಗಿದ್ದಾಗ ದೇಹ, ಅವಸೋಂದಿಗಿದ್ದಾಗ, ಮಲಗಿದ್ದಾಗ ಮನಸ್ಸು ಹೀಗೆ ಸದಾ ಆರ್ಥ ವಿಧವೆಯಾಗಿರುವ ಸ್ಥಿತಿಯಿದೆಯಲ್ಲಾ-ಅದರಂಥಾ ಹಿಂಸೆ ಇನ್ನೊಂದಿಲ್ಲ. ನನಗೆ ದುಃಖ ಎಂದರೆ ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಒಂಟಿ ನಾನು. ಒಂಟಿತನಕ್ಕೆ ಹೆದರಿ ಜೊತೆಗಾರನನ್ನು ಹುಡುಕುತ್ತೇನೆ. ಸಿಕ್ಕೋರೆಲ್ಲ ಅರೆಮಾನವರು. ಅರೆಮಾನವರಿಗಾಗಿ ಹುಟ್ಟಿದವಳೇ ನಾನು? ಮಾರ್ಣಿಂಗ ಶಿವಲಿಂಗ ದೇವರಿಗಾಗಿ ಹುಟ್ಟಿ ಹುಡುಕಿ ಹೊರಟವಳು. ಆದರೆ ಸಿಕ್ಕಿದ್ದು ಅಪೂರ್ಣಕ್ಕೆ ಅಕ್ರಮವಾಗಿ ಹುಟ್ಟಿದ ಕೊಸು. ಇದು ಹುಟ್ಟಿದ್ದು ವಿಧವೆಗೆ. ಅಕ್ರಮ ಸಂತಾನ ಹೆತ್ತವಳನ್ನು ಕೊಲ್ಲಬೇಕಂತೆ ಬಂದಿರಲ್ಲವೇ? ಇಗೋ ಸಿದ್ಧಭಾಗಿದ್ದೇನೇ”⁴ ಎಂದು ತನ್ನ ಮನದ ನೋವನ್ನೆಲ್ಲಾ ಹೊರಗಾಕಿ, ತನ್ನ ಪರಿಸ್ಥಿತಿ ಹಾಗೂ ಮನಸ್ಸಿತಿಯನ್ನು ತರೆದಿದುತ್ತಾ, ತಾನು ಮಾಡಿದ ತಪ್ಪಿಗೆ ಮರಣದ ಶೀಕ್ಕೆ ನೀಡಿ ಎಂದು ಸಿದ್ಧಭಾಗಿತ್ವಾಳೆ. ಇಲ್ಲಿ ಸಂಪಿಗೆಯ ಮನದ ಸಂವೇದನೆಯು ಶಿವನಾಗಿನಿಗೆ ಅರಿವಾಗುವುದೇ ಇಲ್ಲ. ಅವಳು ಕೇವಲ ತಪ್ಪಿತಸ್ತಭಾಗೇ ಕಾಣುತ್ತಾಳೆ.

ಇಲ್ಲಿ ಸಿರಿಸಂಪಿಗೆ ಬಲಿಪಶುವಾಗಿ ಕಾಣುತ್ತಾಳೆ. ಶಿವನಾಗದೇವ ಮತ್ತು ಕಾಳಿಂಗನಿಗೆ ಬಲಿಯಾದ ಹೆಣ್ಣಾಕೆ. ಮದುವೆಯಾದರೂ ಪತಿಯಿಂದ ದೂರವೇ ಉಳಿಯುತ್ತಾಳೆ. ತನ್ನನ್ನೇ ಅರಸಿ ಬಂದ ಕಾಳಿಂಗನಿಗೆ ಒಪ್ಪಿ ಬಲಿಯುತ್ತಾಳೆ. ಆದ

ರೆ ಕೊನೆಗೆ ಅವನೂ ಧಕ್ಕುದೇ ಹೋಗುತ್ತಾನೆ. ಹಾಗೆಯೇ ಪತಿಯ ಮುಂದೆ ಕಾಳಿಂಗನೊಂದಿಗಿನ ಸಂಬಂಧವನ್ನು ಅಲ್ಲಾಗಳಿಯದೆ ನಿರ್ಭಯದಿಂದ ಸತ್ಯವನ್ನೇ ತೆರೆದಿಡುತ್ತಾಳೆ. ಈ ನಾಟಕದಲ್ಲಿ ಸಂಪಿಗೆ ದುರಂತ ನಾಯಕಯೇ ಆಗಿದ್ದಾಲೆ. ಸುಂದರಿಯೂ, ರಾಜಕುಮಾರಿಯೂ ಆಗಿ ರಾಜಕುಮಾರನನ್ನೇ ವಿವಾಹವಾದರೂ ಸಕಲ ಸಂಪತ್ತುಗಳ ಅರಮನೆಯಲ್ಲಿದ್ದರೂ ಪತಿಯ ಪ್ರೀತಿಯಿಂದ ವಂಚಿತೆ. ಮಾನಸಿಕ, ದೈಹಿಕ ಸುಖಗಳಿಂದ ದೂರಾಗಿ ನರಳುತ್ತಾಳೆ. ನಾಟಕದ ಕೊನೆಯಲ್ಲಿ ವ್ಯಘವ್ಯವೂ ಪ್ರಾಪ್ತವಾಗಿ ಶೋಚನೆಯವಾಗುತ್ತದೆ. ಇದರ ಜೊತೆಗೆ ಮಗುವಿನ ಪಾಲನೆ ಮತ್ತು ರಾಜ್ಯದ ಜವಾಬ್ದಾರಿಯೂ ಹೆಗಲೇರುತ್ತದೆ. ರಾಜಮಾತೆಯೂ ಇದೇ ರೀತಿಯ ಸಂದರ್ಭವನ್ನೇ ಎದುರಿಸಿರುತ್ತಾರೆ. ರಾಜಮಾತೆಯ ಪತಿ ಅಗಲಿದಾಗ ಮಗನಿಗೆ ಕೇವಲ ಒಂದು ವರ್ಷ. ಮಗುವಿನ ಪಾಲನೆ ಜೊತೆಗೆ ಪ್ರಜಾ ಪಾಲನೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿರುತ್ತಾಳೆ. ಆದರೆ ರಾಜಮಾತೆಗೆ ಪತಿಯ ಪ್ರೀತಿಯಾದರೂ ದೋರೆತಿರುತ್ತದೆ, ಸಂಪಿಗೆ ಆ ವಿಚಾರದಲ್ಲಿ ಅನ್ಯಾಯವಾಗಿರುತ್ತದೆ.

ಮಗ ಪರ್ವತದಂತೆ ಬಲಶಾಲಿಯಾದಾಗ ಪಟ್ಟಾಭಿಷೇಕ ಮಾಡಲು ರಾಜಮಾತೆ ಇಚ್ಛಿಸುವಳು. ಒಂದು ಹುಣ್ಣಿಮೆಯ ದಿನ ಕುಲದೇವರಿಗೆ ನೀಡುವ ಹಾಲು ಒಡೆದು ಅಪಶ್ಚಿನವಾಗುತ್ತದೆ. ಹೀಗೆ ಯಾಕಾಯಿತೆಂದು ಚಿಂತಿಸುವಾಗ ಕುಲದೇವರು ಅವಶರಿಸಿ “ಮಗಳೇ ನಿನ್ನ ಮಗನಿಗೆ ಭಾರೀ ಕಂಟಕವುಂಟು; ಸ್ವರಭಂಗವಾದಾಗ ಸನ್ಯಾಸಯೋಗವಿದೆ, ತಪ್ಪಿದರೆ ಭಾಗಾದಿ ಕಾರಣವಾಗಿ ಮರಣವಿದೆ” ಎಂದು ಅಪ್ಪಣಿ ನೀಡುತ್ತದೆ. ಆಗ ಹೆದರಿ ಹೇಗಾದರೂ ಸರಿ ಮಗನ ಉಳಿವಿಗಾಗಿ ಒದ್ದಾಡುವ ತಾಯಿಯ ಹಾಗೆ ರಾಜಮಾತೆ ಕಾಣಿಸುತ್ತಾಳೆ. ತನ್ನ ಏಕೈಕ ಕರುಳಕುಡಿಯನ್ನು ಹೇಗಾದರೂ ಉಳಿಸಿಕೊಳ್ಳಲು ತನ್ನಿಂದ ಸಾಧ್ಯವಾದುದನ್ನೇಲ್ಲಾ ಮಾಡುತ್ತಾಳೆ. ನೀರಿನಲ್ಲಾಗಲಿ, ಕನ್ನಡಿಯಲ್ಲಾಗಲಿ ಮಗ ತನ್ನ ಪ್ರತಿಬಿಂಬವನ್ನು ದರ್ಶನ ಮಾಡದ ಹಾಗೆ ಬೆಳೆಸುತ್ತಾಳೆ. ಮದುವೆ ಮಾಡಲು ಹರಸಾಹಸ ಮಾಡುತ್ತಾಳೆ. ಆದರೆ ರಾಜಕುಮಾರ ತನ್ನ ದೇಹವನ್ನು ಖಿಡ್ಡಿದಿಂದ ಎರಡು ತುಂಡುಗಳಾಗಿ ಸೀಳಬೇಕು ಎಂದಾಗ ಆ ತಾಯಿ ಬಹಕ ವೇಧನೆಯನ್ನು ಅನುಭವಿಸುತ್ತಾಳೆ. ಮಗನ ಹುಚ್ಚಾಟಕ್ಕೆ ಹೆದರಿದರೂ ಮನಸ್ಸು ಗಟ್ಟಿ ಮಾಡಿ, ದೃವವನ್ನು ನಂಬಿ ಹಿರಿಯರಿಗೆ ಒಪ್ಪಿಸುವಳು. ನಂತರ ಮಗ ಬದುಕಿ ಬಂದಾಗ ಅತೀವ ಸಂತಸಗೊಂಡು ಮತ್ತಿನ್ನೇನಾದರೂ ಕಂಟಕ ಬರಬಹುದೆಂದು ಹೆದರಿ ದೃವ ಪರೀಕ್ಷೆ ಮಾಡಿದ್ದಕ್ಕಾಗಿ ಸಾವಿರ ಬಲಿಯನ್ನು ತಪ್ಪುದಂಡವಾಗಿ ಕೊಟ್ಟಿ ವಿವಾಹ ವ್ಯವಸ್ಥೆ ಮಾಡುತ್ತಾಳೆ. ಯಾವುದೇ ತಾಯಿಯಾದರೂ ತಮ್ಮ ಹೆತ್ತ ಮಕ್ಕಳ

ಎಳಿಗೆಯನ್ನೇ ಬಯಸುವುದಲ್ಲವೇ, ಅದರಲ್ಲಿ ಜೀವಕ್ಕೆ ಅಪಾಯವಿದ್ದಾಗ ತಮ್ಮ ಜೀವದ ಹಂಗೂ ತೋರೆದು ಕಾಪಾಡಿಕೊಳ್ಳುವುದು ತಾಯಿಯೆ. ಆದರೆ ಏನೆಲ್ಲಾ ಮಾಡಿದರೂ ವಿವಾಹವಾದ ಮಗ ಸಾಂಸಾರಿಕ ಸುಖ ಅನುಭವಿಸದೆ ಹುಣ್ಣನಂತೆ ಅಲೆಯುವುದು ನೋಡಿ ಮರುಗುತ್ತಾಳೆ. ಕಾಳಿಂಗ ಶಿವದೇವನಾಗನ ರೂಪ ತಾಳಿ ಸಂಪಿಗೆ ಬಳಿ ಇದ್ದಾಗ ರಾಜಮಾತೆ ತನ್ನ ಮಗನೇ ಎಂದು ನಂಬಿ ಸಂತಸಪಟ್ಟು, ಕುಲದ್ಯೈವಕ್ಕೆ ಎಂಟು ಕಾಲಿನ ಪ್ರಾಶ್ನೆಬಲಿ ನೀಡಲು ನಿರ್ಧರಿಸುತ್ತಾಳೆ. ಮಗನ ಜೀವನ ಸರಿಯಾಯಿತಲ್ಲ ಎಂದು ನೆಮ್ಮೆದಿಯಾಗುತ್ತಾಳೆ. ಆದರೆ ತನ್ನ ಮಗ ತನ್ನ ಕೃಯಾರೆ ಮಾಡಿಕೊಂಡ ಪ್ರಮಾದದಿಂದ ಪ್ರಾಣ ಕಚೇದುಕೊಳ್ಳುವಾಗ ಉಳಿಸಿಕೊಳ್ಳಲು ಒದ್ದಾಡುತ್ತಾಳೆ.

ನಾಟಕದ ದೃಶ್ಯ 2ರಲ್ಲಿ ಅವಳಿ ಜವಳಿ ಪಾತ್ರಗಳು ಭಾಗವತರ ಬಳಿ ಮಾತನಾಡುವಾಗ ಪರಸ್ಪೀ ಬರುತ್ತಾಳೆ. ತನಗೊಂದು ವರ ನೋಡಿ ಎಂದು ಹೇಳಿದ್ದನ್ನು ಭಾಗವತರು ಮರೆತಿದ್ದಾರೆ. ಹಾಗೆಯೇ ಆಕೆಯ ಹೆಸರನ್ನು ಮರೆತಿದ್ದು ಹೆಸರನ್ನು ಹೇಳಿ ಎಂದಾಗ ಆಕೆ “ಮನಃ ಹೇಳಬೇಕೋ? ಹಾಗಿದ್ದರೆ ಕೇಳಿ: ಕೆಸರು ತವರು ಮನೆ, ನೀರು ನೆಂಟರ ಮನೆ, ಬೆಳಕಿನ ಗಂಡನ್ಮೋಡಿ ದಳ ದಳ ಅರಳುತ್ತದೆ. ಏನು ಹೇಳಿ?” ಎಂದು ಒಗಟಾಗಿ ತನ್ನ ಹೆಸರು ಹೇಳುವಳು. ಆಗ ಅವಳಿ ‘ವಂಡರಗಪ್ಪೆ’ ಎಂದು, ಅವಳಿ ‘ಪಾಚಿ’ ಎಂದುತ್ತರಿಸುವರು. ಎರಡೂ ಹೆಸರುಗಳು ಆ ಒಗಟಿಗೆ ಸರಿಯಾದ ಉತ್ತರಗಳೇ ಆದರೂ ಅದು ಆಕೆಯ ಹೆಸರಲ್ಲ ಎಂದು ಭಾಗವತರು ‘ಕಮಲ’ ಎಂದು ಸರಿಯಾದ ಹೆಸರು ಹೇಳುವರು. ಆದರೆ ಅವಳಿ ಜವಳಿ ಇಬ್ಬರೂ ಕಮಲಳನ್ನು ವಿವಾಹವಾಗಲು ಇಚ್ಛಿಸಿದಾಗ ಕಮಲಳಿಗೂ ವಿವಾಹದ ಮನಸಾಗಿ ಬಿಬ್ರಿಸನ್ನು ಆಯ್ದು ಮಾಡಲು ಅವರಿಬ್ರಿರ ನಡುವೆ ದ್ವಂದ್ವ ಯುದ್ಧ ಏರ್ಪಾಡಿಸಿ ಗೆದ್ದ ಜವಳಿಯನ್ನು ವರಿಸುವಳು. ಆದರೆ ಕಮಲಳ ಮೂಲಕ ಜವಳಿಯು ಅವಳಿಯನ್ನು ನೋಡುವುದು ಅವರ ದಾಂಪತ್ಯಕ್ಕೆ ಅಡ್ಡಿಯಾಗುತ್ತದೆ. ಪತಿಯ ತ್ರೈತಿಯನ್ನು ಪಡೆಯಲಾಗದೆ ಪರಿತಪಿಸುತ್ತಾಳೆ. ಆಗ ಉರಾಚೆಯ ಮತ್ತದಲ್ಲಿನ ಅರಳು ಮಲ್ಲಿಗೆ ಹೂವನ್ನು ಕಿತ್ತು ಮಾಲೆಮಾಡಿ ಗಂಡನಿಗೆ ಹಾಕಿದರೆ ಅವನು ಸಪರವಾಗಿ ಬಂದು ತನ್ನನ್ನು ಸೇರಿದರೆ ಸಂತಾನ ಪ್ರಾತ್ಮಿಯಾಗುತ್ತದೆಂಬ ಕುಲದೇವರ ಕರುಣೆಯನ್ನು ನಂಬಿ ಆಚರಣೆಯನ್ನು ಮಾಡುತ್ತಾಳೆ. ಕುಲದೇವರ ಕರುಣೆಯಂತೆ ಜವಳಿಯನ್ನು ಸೇರುತ್ತಾಳೆ. ಆದರೆ ಕಮಲಳನ್ನು ಬಯಸಿದ ಅವಳಿಯು ಜವಳಿಯನ್ನು ದ್ವೇಷದಿಂದ ಸಾಯಿಸುತ್ತಾನೆ. ಆದರೆ ಸುವಿದ ಮನಸ್ಸಿತಿಯಲ್ಲಿದ್ದ ಕಮಲಳಿಗೆ ಇದರ ಅರಿವಿಲ್ಲದೆ ನೋಡಲು ಬಂದೇ ರೂಪವಿರುವ ಅವಳಿಯನ್ನು ಜವಳಿ ಎಂದು ಭಾವಿಸುತ್ತಾಳೆ. ಆದರೆ ತನ್ನ ಸಂತಾನವನ್ನು ಅವಳಿಯು ನಾಶಮಾಡಿದಾಗ ಅದು ಕಮಲಳಿಗೆ ತಿಳಿದು

ಅವಳ ಕಣ್ಣಲ್ಲಿದ್ದ ಶೈಲಿ, ಸುಖ ಮಾಯವಾಗಿ ಕೋಪದಿಂದ ನಡುಗುತ್ತಾಳೆ. ದ್ಯೇಪದ ಆಶೀರ್ವಾದದಿಂದ ಪದೆದ ಇನ್ನೂ ಹೊರ ಪ್ರಪಂಚವನ್ನು ನೋಡದ ತನ್ನ ಕರುಳ ಕುಡಿಗಳ ನಾಶವನ್ನು ಸಹಿಸದಾಗುತ್ತಾಳೆ. ಅವಳಿಯ ಮೇಲಿನ ಕೋಪಕ್ಕೆ ಅವಳ ದೇಹ ನಡುಗುತ್ತಿರುತ್ತದೆ, ಆ ಕೋಪಕ್ಕೆ ಮೂಗಿನಲ್ಲಿನ ಮುತ್ತಿನ ಮೂಗುತ್ತಿ ಸಿಡಿದು ಹೋಗುವುದು. ಆಗ “ನನ್ನ ಸಂತಾನ ಸವರಿದೆಯಲ್ಲೋ ಚಂಡಾಲ”⁷ ಎಂದು ವಿಕಾರ ದನಿಯಿಂದ ಕಿರುಚುತ್ತಾ ಹಾಲು ಜಿನುಗುತ್ತಿದ್ದ ತನ್ನರಡು ಮೊಲೆಗಳನ್ನು ಪ್ರಯಾಸದಿಂದ ಕಿಟ್ಟು ಅವಳಿಯ ಮೇಲಿಸಿದು ಕಾಡಿನಲ್ಲಿ ಕಣ್ಣರೆಯಾಗುತ್ತಾಳೆ. ಇಲ್ಲಿ ಕಮಲಳ ಪಾತ್ರ ಮನುಷ್ಯ ಪ್ರೇಮ, ಕಾಮ, ದ್ವೇಷಾಸೂಯೆಗಳ ಸಂಘರ್ಷಕ್ಕೆ ಬಲಿಯಾಗುತ್ತದೆ.

ರಾಜಮಾತೆಯು ತನ್ನ ಕರುಳಕುಡಿಯ ಉಳಿವಿಗಾಗಿ ಹೋರಾಡುತ್ತಾಳೆ, ಹೊನೆಗೆ ಕಳೆದುಕೊಳ್ಳುತ್ತಾಳೆ. ಕಮಲಳು ಸಂತಾನಕ್ಕಾಗಿ ಮೂರೆ ಮಾಡಿ ಸಂತಾನಪ್ರಾಪ್ತಿಯಾದರೂ ಅದು ದಕ್ಕದೆ ಜಿಗುಪ್ಪೆಯಿಂದ ಕಾಡು ಸೇರುತ್ತಾಳೆ. ಸಿರಿಸಂಪಿಗೆ ಶಿವನಾಗದೇವ ಮತ್ತು ಕಾಳಿಂಗ ಇವರ ನಡುವೆ ಸಿಲುಕೆ ಇಬ್ಬರನ್ನು ಕಳೆದುಕೊಳ್ಳುತ್ತಾಳೆ. ಈ ನಾಟಕದಲ್ಲಿ ಇರುವ ಮೂರೂ ಹೆಣ್ಣು ಪಾತ್ರಗಳು ಯಾವುದನ್ನು ಬಯಸುವರೋ ಅದೆಲ್ಲವನ್ನೂ ಕಳೆದುಕೊಳ್ಳುವುದೇ ಆಗಿದೆ. ಈ ಮಧ್ಯ ದೇಹ ಮತ್ತು ಮನಸ್ಸಿಗಳ ನಡುವೆ ಸಿಲುಕಿರುವ ಕನಸಿನ ದೀಪದ ಮೊಲೆ, ಕಮಲ, ಸಿರಿಸಂಪಿಗೆ ಇವರುಗಳ ಮೂಕವೇದನೆ. ಆ ವೇದನಯಿಂದ ಹುಟ್ಟಿದ ಭಲ ಮಾನವನ ಮನಸ್ಸಿನ ವಿಭಿನ್ನ ಪರಿಗಳನ್ನು ಅಶ್ವಂತ ಪಾರದರ್ಶಕವಾಗಿ ನಿರೂಪಿಸುತ್ತದೆ.

ಸಿರಿಸಂಪಿಗೆ ನಾಟಕ ಪಾರಂಪರಿಕವಾಗಿ ಹೆಣ್ಣಿಗೆ ಮಾತ್ರ ಏಸಲಾಗಿರುವ ಏಕಪತ್ರಿತಳಾಗಿರಬೇಕೆಂಬ ಕಟ್ಟನಿಟ್ಟಿನ ನಿಯಮದ ಬುಡಕ್ಕೆ ಕೊಡಲಿ ಪೆಟ್ಟು ನೀಡುತ್ತದೆ. ಪಾತ್ರಿತ್ವದ ಪಾವಿತ್ರ್ಯದ ನೆಲೆಗಟ್ಟಿನಿಂದ ಆರಂಭಗೊಂಡ ದಾಂಪತ್ಯದ ನಡುವೆ ಸರ್ವ ಶ್ರಿಯಕರನಾಗಿ ಗಂಡನಂತೆಯೇ ವೇಷ ಧರಿಸಿ ಅಕ್ರಮವಾಗಿ ಪ್ರವೇಶಿಸಿ ಸಂಬಂಧ ಬೆಳೆಸುತ್ತದೆ. ಇದು ಸರಿ ತಪ್ಪಗಳನ್ನು ನಿರ್ಧರಿಸಲಾಗದ ಸಂಕೀರ್ಣತೆಗೆಡು ಮಾಡುತ್ತದೆ. ಈ ನಾಟಕದಲ್ಲಿ ಕಾಳಿಂಗನೇ ಶಿವನಾಗದೇವನ ದೇಹಾರ್ಥವೇ ಆದ ಕಾರಣ ಸಂಪಿಗೆ ಮಾಡಿದ್ದ ವ್ಯಭಿಚಾರಲ್ಲ ಎಂದು ಸಮರ್ಥಸಲು ಪ್ರಯತ್ನಿಸಲಾಗಿದೆ. ಹಾಗೆಯೇ ‘ಏಕಪತ್ರಿ ಸಂಬಂಧ’ ನಿಜವಾದ ಪತಿವ್ರತೆ ಎಂಬ ಪರಂಪರಾಗತ ನಂಬಿಕೆಯನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ ಕಾಳಿಂಗನನ್ನು ಶಿವನಾಗದೇವನ ಅಂಶವೇ ಆಗಿರುವಂತೆ ಮಾಡಿ ಹೆಣ್ಣನ್ನು ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇಟ್ಟು ಅದನ್ನು ಏರದಂತೆ ನೋಡಿಕೊಳ್ಳುವುದರ ಮೂಲಕ

ಪುರುಷ ಪ್ರಥಾನ ಮೌಲ್ಯಗಳನ್ನು ಹೇಳಿದೆ. ಸಂಪಿಗೆ ಕಾಲಿಂಗ ಪರಮರುಷ ಎಂದು ತಿಳಿದಿದ್ದರೂ ಮೊದಲಿಗೆ ಹಿಂಜರಿದರೂ ನಂತರ ಮೋಹಿತಳಾಗುತ್ತಾಳಲ್ಲದೇ ಗಭವನ್ನು ಧರಿಸುತ್ತಾಳೆ. ಒಂದು ಕಡೆ ಪರಂಪರಾಗರವಾದ ಪಾತಿಪ್ತದ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾದರೆ, ಮತ್ತೊಂದೆಡೆ ಕಡೆ ಹೆಣ್ಣು ಸೃಷ್ಟಿಕ ಹಂಗನ್ನು ತೊರೆಯುವಂತೆಯೂ ಚಿತ್ರಿಸಿರುವುದು ದ್ವಂದ್ವಯುತವೇ ಸರಿ. ಆದರೆ ಗಂಡು ಪಾತ್ರಗಳ ನಡುವಿನ ಸಂಘರ್ಷಕ್ಕೆ ಹೆಣ್ಣನ್ನೇ ಪ್ರಮುಖ ಕಾರಣವನ್ನಾಗಿ ಮಾಡಿರುವುದು ವಿಪರ್ಯಾಸವಾಗಿದೆ.

ಕೊನೆ ಟಿಪ್ಪಣಿ:

1. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 4
2. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 50
3. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 60–61
4. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 60–61
5. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 11
6. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 16
7. ಜಂದ್ರಶೇಖರ ಕಂಬಾರ. (ಹನ್ನೆರಡನೆಯ ಮುದ್ರಣ 2020). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು. ಪು.ಸಂ. 54